



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ-III Part - III	ಬೆಂಗಳೂರು, ಮಂಗಳವಾರ, ೪, ಫೆಬ್ರವರಿ, ೨೦೨೦ (ಮಾಘ ೧೫, ಶಕವರ್ಷ ೧೯೪೧) Bengaluru, TUESDAY, 4, FEBRUARY, 2020 (Magha 15, ShakaVarsha 1941)	ನಂ. ೩೬ No. 36
-----------------------	--	------------------

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಕೋಲಾರ ಜಿಲ್ಲೆ, ಕೋಲಾರ

ನಂ.ಇಎಲ್‌ಎನ್(2)ಸಿಆರ್ 57/2018-19,

ದಿನಾಂಕ : 03/02/2020

ಅಧಿಸೂಚನೆ

ವಿಷಯ : ಕೋಲಾರ ಜಿಲ್ಲೆಯಲ್ಲಿ ಕೆ.ಜಿ.ಎಫ್. ಹೊಸ ತಾಲ್ಲೂಕು ರಚನೆಯಿಂದಾಗಿ ಗ್ರಾಮ ಪಂಚಾಯಿತಿಗಳ ವಿಂಗಡಣೆ/ಪುನರ್ ರಚನೆ (ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮಗಳ ಸೇರ್ಪಡೆ/ವರ್ಗಾವಣೆ) ಕೈಗೊಳ್ಳುವ ಕುರಿತು.

ಉಲ್ಲೇಖ : ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು (ಪಂ.ರಾಜ್),
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ,
ಬೆಂಗಳೂರು ರವರ ಪತ್ರ ನಂ. ಗ್ರಾಪ/980/ ಗ್ರಾಪಂ/ 2019,
ದಿ: 04/01/2020.

ಸರ್ಕಾರದ ಅಧಿಸೂಚನೆ ನಂ.ಆರ್‌ಡಿ 121 ಬಿಹೆಚ್‌ಯುಡಿಪಿಯು 2017, ದಿನಾಂಕ : 29/01/2018 ರ ಅನ್ವಯ ಕೋಲಾರ ಜಿಲ್ಲೆಯಲ್ಲಿ ಹೊಸ ತಾಲ್ಲೂಕು ಕೆ.ಜಿ.ಎಫ್. ರಚನೆಯಾಗಿದ್ದು, ಈ ಹಿನ್ನೆಲೆಯಲ್ಲಿ ಬಂಗಾರಪೇಟೆ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ನಂ.4-ಹುನ್ನುಂದ ಗ್ರಾಮ ಪಂಚಾಯಿತಿ ಪ್ರದೇಶ ವ್ಯಾಪ್ತಿಗೆ ಒಳಪಡುವ 2 ಗ್ರಾಮಗಳು ಹೊಸ ಕೆ.ಜಿ.ಎಫ್. ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವುದರಿಂದ, ನಂ.04-ಹುನ್ನುಂದ ಗ್ರಾಮ ಪಂಚಾಯಿತಿಯು ಭಾಗಶಃ ವಿಭಜನೆಯಾಗುವುದರಿಂದ ಆ ಗ್ರಾಮಗಳನ್ನು ಕೆ.ಜಿ.ಎಫ್. ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ನಂ.05-ಟಿ.ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರ್ಪಡೆಗೊಳಿಸಬೇಕಾಗಿರುತ್ತದೆ. ಆದುದರಿಂದ, ಈ ಎರಡೂ ಗ್ರಾಮ ಪಂಚಾಯಿತಿಗಳ ಪ್ರದೇಶವನ್ನು ಹೆಚ್ಚಿಸಲು/ಕಡಿಮೆಗೊಳಿಸಲು ಅಧಿನಿಯಮದಡಿ ಕ್ರಮ ಕೈಗೊಳ್ಳಲು ಸರ್ಕಾರದ ಪೂರ್ವಾನುಮತಿ ನೀಡಲಾಗಿದ್ದು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 4 ರ ಉಪ ಪ್ರಕರಣ (2) (ಎ) ಮತ್ತು (ಬಿ) ಗಳಲ್ಲಿ ನನಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಜಿ.ಮಂಜುನಾಥ್, ಭಾ.ಆ.ಸೇ., ಜಿಲ್ಲಾಧಿಕಾರಿ, ಕೋಲಾರ ಜಿಲ್ಲೆ, ಕೋಲಾರ ಆದ ನಾನು ಈ ಕೆಳಗಿನಂತೆ ಕೋಷ್ಟಕ-1 ರಲ್ಲಿ ನಮೂದಿಸಿರುವಂತೆ ನಂ.04-ಹುನ್ನುಂದ ಗ್ರಾಮ ಪಂಚಾಯಿತಿ ಪ್ರದೇಶದ ವ್ಯಾಪ್ತಿಯಿಂದ ಗ್ರಾಮಗಳನ್ನು ಹೊರತುಪಡಿಸಿ ಆ ಗ್ರಾಮ ಪಂಚಾಯಿತಿ ವ್ಯಾಪ್ತಿ ಪ್ರದೇಶವನ್ನು ಕಡಿಮೆಗೊಳಿಸಿದೆಯೆಂದು, ಈ ರೀತಿ ಹೊರತುಪಡಿಸಲಾದ ಗ್ರಾಮಗಳನ್ನು ನಂ.05-ಟಿ.ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ಪ್ರದೇಶದ ವ್ಯಾಪ್ತಿಯೊಳಗೆ ಸೇರಿಸುವ ಮೂಲಕ ಪ್ರದೇಶದ ವ್ಯಾಪ್ತಿಯನ್ನು ಹೆಚ್ಚಿಸಿದೆಯೆಂದು ಹಾಗೂ ಇದರ ಪರಿಣಾಮವಾಗಿ ಕೋಷ್ಟಕ-2 ಮತ್ತು ಕೋಷ್ಟಕ-3 ರಲ್ಲಿ ನಮೂದಿಸಿರುವಂತೆ ಈ ಎರಡೂ ಗ್ರಾಮ ಪಂಚಾಯಿತಿಗಳ ಪ್ರದೇಶ ವ್ಯಾಪ್ತಿಯನ್ನು ನಿಗದಿಪಡಿಸಿದೆಯೆಂದು ಘೋಷಿಸಿ ಅಧಿಸೂಚಿಸಿರುತ್ತೇನೆ.

ಈ ಅಧಿಸೂಚನೆಯ ಪ್ರಕಟಣೆ ಸಂಬಂಧ ಸಾರ್ವಜನಿಕ ಆಕ್ಷೇಪಣೆಗಳಿದ್ದಲ್ಲಿ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 4 ರ ಉಪ ಪ್ರಕರಣ (3) ರಂತೆ ಈ ಅಧಿಸೂಚನೆಯ ಪ್ರಕಟಣೆಯ ದಿನಾಂಕದಿಂದ 30 ದಿವಸಗಳೊಳಗಾಗಿ ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ, ಬೆಂಗಳೂರು ರವರಿಗೆ ಲಿಖಿತ ಮೂಲಕ ಸಲ್ಲಿಸಬಹುದಾಗಿರುತ್ತದೆ.

ಕೋಷ್ಟಕ-1

ಗ್ರಾಮಗಳ ಹೆಸರು	ಗ್ರಾಮಗಳು ಒಳಪಡುವ ತಾಲ್ಲೂಕಿನ ಹೆಸರು	ಅಂಕಣ (1) ರಲ್ಲಿನ ಗ್ರಾಮಗಳನ್ನು ಹೊರತುಪಡಿಸಿ ವ್ಯಾಪ್ತಿ ಪ್ರದೇಶ ಕಡಿಮೆಗೊಳಿಸಿರುವ ಗ್ರಾಮ ಪಂಚಾಯಿತಿಯ ಸಂಖ್ಯೆ & ಹೆಸರು	ಅಂಕಣ (1) ರಲ್ಲಿನ ಗ್ರಾಮಗಳನ್ನು ಸೇರ್ಪಡೆಗೊಳಿಸಿ ವ್ಯಾಪ್ತಿ ಪ್ರದೇಶ ಹೆಚ್ಚಿಸಿರುವ ಗ್ರಾಮ ಪಂಚಾಯಿತಿಯ ಸಂಖ್ಯೆ & ಹೆಸರು	ಕಾರಣ
1	2	3	4	5
1. ಬಡಮಾಕನಹಳ್ಳಿ	ಕೆ.ಜಿ.ಎಫ್.	4-ಹುನ್ನಂದ (ಬಂಗಾರಪೇಟೆ ತಾಲ್ಲೂಕು)	5-ಟಿ.ಗೊಲ್ಲಹಳ್ಳಿ (ಕೆ.ಜಿ.ಎಫ್. ತಾಲ್ಲೂಕು)	ಹೊಸ ತಾಲ್ಲೂಕು ರಚನೆಯಿಂದಾಗಿ ಹುನ್ನಂದ ಗ್ರಾಮ ಪಂಚಾಯಿತಿಯು ಭಾಗಶಃ ವಿಭಜನೆಯಾಗಿರುವುದರಿಂದ.
2. ಕಂಗಾನಲ್ಲೂರು				

ಕೋಷ್ಟಕ-2

(ಗ್ರಾಮ ಪಂಚಾಯಿತಿ ಪ್ರದೇಶದ ವ್ಯಾಪ್ತಿಯಿಂದ ಗ್ರಾಮಗಳನ್ನು ಹೊರತುಪಡಿಸಿ ಪ್ರದೇಶ ವ್ಯಾಪ್ತಿಯನ್ನು ಕಡಿಮೆಗೊಳಿಸಿದೆಯೆಂದು ಘೋಷಿಸಿರುವ ಗ್ರಾಮ ಪಂಚಾಯಿತಿಯ ವಿವರ)

ತಾಲ್ಲೂಕು	ಗ್ರಾಮ ಪಂಚಾಯಿತಿಯ ವಿವರ	ಪ್ರದೇಶ ವ್ಯಾಪ್ತಿಗೆ ಒಳಪಟ್ಟಿದ್ದ ಗ್ರಾಮಗಳ ವಿವರ	ಕೋಷ್ಟಕ-1 ರಂತೆ ಗ್ರಾಮಗಳನ್ನು ಹೊರತುಪಡಿಸಿದ ನಂತರ ಪ್ರದೇಶ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ವಿವರ
ಬಂಗಾರಪೇಟೆ	4-ಹುನ್ನಂದ	ಹುನ್ನಂದ, ಗಣಾಚಾರಪುರ (ಬೇ), ಮಿಟ್ಟಮಾಲಹಳ್ಳಿ, ಬಡಮಾಕನಹಳ್ಳಿ, ಕಂಗಾನಲ್ಲೂರು, ಪಿಚ್ಚಗುಂಟಹಳ್ಳಿ, ಮಾದಮುತ್ತನಹಳ್ಳಿ, ದೊಡ್ಡಹಳ್ಳಿ, ಹನುಮಂತಪುರ(ಮ), ಕುರುಬರಹಳ್ಳಿ (ಒಟ್ಟು 10 ಗ್ರಾಮಗಳು)	ಹುನ್ನಂದ, ಗಣಾಚಾರಪುರ (ಬೇ), ಮಿಟ್ಟಮಾಲಹಳ್ಳಿ, ಪಿಚ್ಚಗುಂಟಹಳ್ಳಿ, ಮಾದಮುತ್ತನಹಳ್ಳಿ, ದೊಡ್ಡಹಳ್ಳಿ, ಹನುಮಂತಪುರ(ಮ), ಕುರುಬರಹಳ್ಳಿ (ಒಟ್ಟು 8 ಗ್ರಾಮಗಳು)

ಕೋಷ್ಟಕ-3

(ಗ್ರಾಮ ಪಂಚಾಯಿತಿ ಪ್ರದೇಶದ ವ್ಯಾಪ್ತಿಯೊಳಗೆ ಗ್ರಾಮಗಳನ್ನು ಸೇರಿಸುವ ಮೂಲಕ ವ್ಯಾಪ್ತಿ ಪ್ರದೇಶ ಹೆಚ್ಚಿಸಿದೆಯೆಂದು ಘೋಷಿಸಿರುವ ಗ್ರಾಮಪಂಚಾಯಿತಿಯ ವಿವರ)

ತಾಲ್ಲೂಕು	ಗ್ರಾಮ ಪಂಚಾಯಿತಿಯ ವಿವರ	ಪ್ರದೇಶ ವ್ಯಾಪ್ತಿಗೆ ಒಳಪಟ್ಟಿದ್ದ ಗ್ರಾಮಗಳ ವಿವರ	ಕೋಷ್ಟಕ-1 ರಂತೆ ಗ್ರಾಮಗಳ ಸೇರ್ಪಡೆ ನಂತರ ಪ್ರದೇಶ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ವಿವರ
----------	----------------------	---	--

೩

ಕೆ.ಜಿ.ಎಫ್	5-ಟಿ.ಗೊಲ್ಲಹಳ್ಳಿ	ಟಿ.ಗೊಲ್ಲಹಳ್ಳಿ, ಗೊಲ್ಲಹಳ್ಳಿ(ಮ) ಬಾರ್ಲಿ, ತಿಮ್ಮಸಂದ್ರ, ಅಂಕತಟ್ಟಹಳ್ಳಿ, ಅಯ್ಯಪ್ಪಲ್ಲಿ, ಅಮಾನಿಕೆರೆ (ಬೇ), ಜಯಮಂಗಲ, ಮದ್ದಿನಾಯಕನಹಳ್ಳಿ, ತಂಬಾರ್ಲಹಳ್ಳಿ, ಕಳ್ಳಿಕುಪ್ಪ, ಕೋಗಿಲಹಳ್ಳಿ, ಚಿನ್ನಪಲ್ಲಿ, ನತ್ತ, ನಲ್ಲೂರು, ಐಸಂದ್ರಮಿಟ್ಟೂರು, ಚಿಗರಾಪುರ (ಒಟ್ಟು 17 ಗ್ರಾಮಗಳು)	ಟಿ.ಗೊಲ್ಲಹಳ್ಳಿ, ಗೊಲ್ಲಹಳ್ಳಿ(ಮ) ಬಾರ್ಲಿ, ತಿಮ್ಮಸಂದ್ರ, ಅಂಕತಟ್ಟಹಳ್ಳಿ, ಅಯ್ಯಪ್ಪಲ್ಲಿ, ಅಮಾನಿಕೆರೆ (ಬೇ), ಜಯಮಂಗಲ, ಮದ್ದಿನಾಯಕನಹಳ್ಳಿ, ತಂಬಾರ್ಲಹಳ್ಳಿ, ಕಳ್ಳಿಕುಪ್ಪ, ಕೋಗಿಲಹಳ್ಳಿ, ಚಿನ್ನಪಲ್ಲಿ, ನತ್ತ, ನಲ್ಲೂರು, ಐಸಂದ್ರಮಿಟ್ಟೂರು, ಚಿಗರಾಪುರ, ಬಡಮಾಕನಹಳ್ಳಿ, ಕಂಗಾನಲ್ಲೂರು. (ಒಟ್ಟು 19 ಗ್ರಾಮಗಳು)
-----------	-----------------	--	---

(ಜಿ.ಮಂಜುನಾಥ್)
ಜಿಲ್ಲಾಧಿಕಾರಿಗಳು,
ಕೋಲಾರ ಜಿಲ್ಲೆ, ಕೋಲಾರ.